



ಜಲಪಾತಕ್ಕೆ ಪ್ರವಾಸ ಹೊರಟ್ರಾ?

ಮುಂಗಾರಿನ ಋತು ಪ್ರವಾಸಕ್ಕೆ ಹೇಳಿಮಾಡಿಸಿದ್ದು. ಮಳೆಗಾಲದಲ್ಲಿ ತುಂಬಿಕೊಳ್ಳುವ ನದಿ ತೊರೆಗಳು, ಮೈದುಂಬಿ ಧುಮಿಕ್ಕುವ ಜಲಪಾತಗಳ ಸೊಬಗನ್ನು ಆಸ್ವಾದಿಸುವ ಆನಂದವೇ ಬೇರೆ. ನೀರ ತಾಣಗಳತ್ತ ಪ್ರವಾಸ ಹೋಗುವುದೇನೋ ಸರಿ, ಆದರೆ ಹೊರಡುವ ಮುನ್ನ ಜೋಪಾನ!

■ ರೂಪಾ ಕೆ.ಎಂ.

ಮಳೆಗಾಲದಲ್ಲಿ ಜಲಪಾತಗಳು ಮೈದುಂಬಿ ಹರಿಯುತ್ತವೆ. ಧುಮಿಕ್ಕುವ ಜಲಪಾತಗಳಿಗೆ ಮೈಯೊಡ್ಡಲು ಯಾರಿಗೆ ತಾನೆ ಮನಸ್ಸಾಗುವುದಿಲ್ಲ. ಊರುಗಳಲ್ಲಿರುವ ಧಾವಂತಗಳನ್ನು ತನ್ನ ಹತ್ತಿರಕ್ಕೂ ಸುಳಿಯಗೊಡದೆ, ಅಗಾಧ ಮೌನವೇ ಮೈವೆತ್ತಂಥ ಕಾಡುಗಳ ಹಸಿರ ರಾಶಿ, ಚಿಲಿಪಿಲಿಗುಟ್ಟುವ ಹಕ್ಕಿಗಳ ಕಲರವದ ಮಾಯಕದ ಗುಣ ಎಂಥ ನೋವನ್ನಾದರೂ ಮರೆಸಬಲ್ಲದು. ದಟ್ಟ ಕಾಡಿನ ನಡುವೆ ಭೋರ್ಗರೆಯುವ ಜಲಪಾತಗಳು ಪ್ರವಾಸಿಗರನ್ನು ಕೈಬಿಡಿಸಿ ಕರೆಯುತ್ತವೆ. ಧುಮಿಕ್ಕುವ ಬಿಳಿಮೋಡಗಳ ರಾಶಿಯಂತೆ ಕಾಣುವ ಜಲಪಾತದ ಲಯಕ್ಕೂ ಆಗಸದಲ್ಲಿ ಚಲಿಸುವ ಹೊಂಬಣ್ಣದ ಮೋಡಗಳಿಗೂ ಜುಗಲ್‌ಬಂದಿ ಏರ್ಪಡುವ ಗಳಿಗೆಯನ್ನು ಗಮನಿಸುತ್ತ ಕುಳಿತರೆ, ಮನಸ್ಸಿನಲ್ಲಿ ಅಡಗಿ ಕುಳಿತ ಭಯ-ಬೇಗುನಿಗಳೆಲ್ಲ ಕ್ಷಣಾರ್ಧದಲ್ಲಿ ಮಾಯವಾಗಬಲ್ಲದು.

ಬದುಕಿನ ಬಗ್ಗೆ ಉತ್ಸಾಹ ತಳೆಯುವಂತೆ ಮಾಡುವ ಪ್ರಕೃತಿಯು ಸದಾ ರುದ್ರರಮಣೀಯ. ರಮಣೀಯತೆಯನ್ನು ಒಡಲಲ್ಲಿ ಇಟ್ಟುಕೊಂಡ ಹಾಗೇ ರೌದ್ರತೆಯೂ ಅದರ ಬೆನ್ನಿಗಿರುತ್ತದೆ. ಜಲಪಾತವೇ ಇರಲಿ, ಕಾಡೇ ಇರಲಿ;

ಪ್ರಕೃತಿಯೆಂಬುದು ಅಗಾಧ, ಅಖಂಡ. ಅದರಲ್ಲಿ ನಾವು-ನೀವು ಯಕ್ಷಶಿತ್ ತೃಣ. ಹಾಗಾಗಿ ಸದಾ ಪ್ರಕೃತಿ ಬರೆದ ಪ್ರತಿ ಚಿತ್ತಾರದ ಬಗ್ಗೆಯೂ ಕುತೂಹಲವಿದ್ದಷ್ಟೇ, ಅದರಡೆಗೆ ಗೌರವ ಹಾಗೂ ವಿನೀತ ಭಾವ ಇಟ್ಟುಕೊಳ್ಳೋಣ. ನಮ್ಮ ಮೋಜು-ಮಸ್ತಿಯನ್ನು ಅಲ್ಲಿ ಪ್ರದರ್ಶನಕ್ಕಿಡುವ ಬದಲು, ಅದರ ಮೌನ ಆಲಾಪದಲ್ಲಿ ಬೆರೆಯೋಣ. ಅಂಥ ವಿಧೇಯ ಭಾವ ಇದ್ದಾಗಷ್ಟೆ ಪ್ರಕೃತಿ ತನ್ನ ತೆಕ್ಕೆಯಲ್ಲಿರುವವರನ್ನೆಲ್ಲವನ್ನೂ ತಾಯಿಯಂತೆ ಪೊರೆಯುತ್ತದೆ.

ಈ ಮಳೆಗಾಲದಲ್ಲಿ ಜಲಪಾತಗಳಿಗೆ ಭೇಟಿ ಕೊಡಬೇಕು ಎಂದು ಯೋಚಿಸುವವರು ನೀವಾಗಿದ್ದರೆ, ಈ ಸಲಹೆಗಳು ನಿಮಗಾಗಿ.

ಗುರುತಿನ ಹಾದಿಯಲ್ಲಿ ಸಾಗಿ

ಎಂಥ ಜಲಪಾತವಾದರೂ ಕಾಡಿನ ಮಧ್ಯೆಯೇ ಇರುತ್ತದೆ. ಅಲ್ಲಿಯವರೆಗೆ ನೀವು ಚಾರಣ ಮಾಡಿಕೊಂಡೋ, ಜೀಪಿನಲ್ಲಿಯೋ ಹೋಗಬೇಕಾಗುತ್ತದೆ. ಹಾಗಾಗಿ ಸುರಕ್ಷಿತ ಸ್ಥಳದಲ್ಲಿ ನಿಮ್ಮ ಗಾಡಿಯನ್ನು ಬಿಟ್ಟು, ಗೊತ್ತಿರುವ ಹಾದಿಯನ್ನು ಅನುಸರಿಸಿ. ಜಲಪಾತವನ್ನು ಕಣ್ತುಂಬಿಕೊಳ್ಳುವ ಭರದಲ್ಲಿ ದಾರಿ ತಪ್ಪಬೇಡಿ.

ಗೂಗಲ್ ಮ್ಯಾಪ್ ಒಂದೇ ಅಲ್ಲ, ಸ್ಥಳೀಯವಾಗಿ ಲಭ್ಯವಿರುವ ಮಾಹಿತಿಯನ್ನು ಕಲೆ ಹಾಕಿ. ಸ್ಥಳೀಯರ ನೆರವಿನ ಹಸ್ತ ಇರುವಂತೆ ನೋಡಿಕೊಳ್ಳಿ. ಹಾದಿಗಳು ಸಾಮಾನ್ಯವಾಗಿ ಕುರುಚಲು ಗಿಡಗಳಿಂದ, ಮುಳ್ಳುಗಳ ಪೊದೆಗಳಿಂದಲೂ ಕೂಡಿರಬಹುದು. ಅಥವಾ ಹಾದಿಯು ಕೆಮ್ಮಣ್ಣಿನಿಂದ, ಉಸುಕು ಮಣ್ಣಿನಿಂದಲೂ ಇರಬಹುದು. ಈ ಬಗ್ಗೆ ಜಾಗೃತೆ ವಹಿಸಿ. ಕಾಡಿನ ಮೇಲೆ ಕೀಟಗಳ ರಾಶಿ, ಜೇನೋಣಗಳು, ಉಂಬಳಗಳ ಹಾವಳಿ ಇರಬಹುದು. ಕಾಡಿನ ತುತ್ತತುದಿಯಲ್ಲಿ ಜಲಪಾತವಿದ್ದರೆ, ಹೆಚ್ಚು ದೂರ ಕ್ರಮಿಸಬೇಕು ಎಂದಿದ್ದರೆ ಕ್ರಮಿಸುವ ಹಾದಿಯ ಸಮಯವನ್ನು ಎರಡು ಭಾಗವಾಗಿ. ಮಧ್ಯದಲ್ಲಿ ವಿಶ್ರಾಂತಿ ಪಡೆದು, ತುಸು ಆಹಾರ ಸೇವಿಸಿ ಮತ್ತೆ ನಡೆಯುವುದು ಒಳ್ಳೆದು.

ಚಾರಣ ಮಾಡಲು ಮುಂಜಾನೆ ಅಥವಾ ಮುಸ್ಸಂಜೆಯ ಸಮಯವನ್ನು ಆಯ್ಕೆ ಮಾಡಿಕೊಳ್ಳಬೇಡಿ. ಈ ಸಮಯದಲ್ಲಿ ಕಾಡುಪ್ರಾಣಿಗಳು ಅಡ್ಡಾಡುತ್ತಿರಬಹುದು. ದಾರಿಯಲ್ಲಿ ಸಾಗುವಾಗ ಸಿಕ್ಕ ಸಿಕ್ಕ ಮರಗಳ ಬಳ್ಳಿಗಳನ್ನು ಮುಟ್ಟುವ ಬದಲು ಆದಷ್ಟು ಒಂದು ಊರುಗೋಲನ್ನು ಇಟ್ಟುಕೊಳ್ಳಿ. ಮರಗಳಲ್ಲಿ